NOTICE OF 11TH ANNUAL GENERAL MEETING, E-VOTING INFORMATION AND BOOK CLOSURE

Bangalore, September 2, 2017.

- Annual General Meeting (11th AGM) of the Members of the Company will be held at KRG Hall, Bharatiya Vidya Bhavan, Race Course Road , Bengaluru- 560001 on Tuesday, September 26, 2017 at 3.00 P.M. to transact the Ordinary and Special Business as set out in the Notice dated August 29, 2017.
- in the Notice dated August 29, 2017. The said Notice alongwith Proxy Form, Attendance Slip and Annual Report of the Company for Financial Year 2016-17 inter alia containing Directors' Report, Corporate Governance Report, Auditors'Report and the Audited Financial Statements has been physically dispatched to the Members at their registered address on September 1, 2017 and is being dispatched through email on September 2, 2017 to all the Members whose email Ids are available registered with the company. Any Member desirous of physical copy of Notice and/or Annua Report may send request for same to secretarial@gokakmills.com or write to Company Secretary at Registered Office of the Company. The Annual Report is also available on the Company's website: www.gokakmills.com and on the website of National Securities Deposito Limited (NDSL) website: https://www.evoting.nsdlcom
 Pursuant to Section 108 of the Companies Act, 2013 and Rules framed thereunder, the
- Members holding shares either in physical form or in dematerialised form, as on the cut-off date (record date for e-voting) of September 19, 2017, are provided with the facility to cast their vote electronically on the Ordinary and Special Business as set out in the Notice of 11th AGM through electronic voting system of National Securities Depository Limited (NDSL). All Members are informed that:
- The Ordinary and Special Business as set out in the Notice of 11th AGM may be transacted
- b) The date of completion of posting of physical copy of Notice of 11th AGM is September 1, 2017; and sending by email is September 2, 2017.
 c) The e-voting period shall commence on September 23, 2017 at 9.00 a.m. and shall end on September 25, 2017 at 5.00 p.m. after which voting shall not be allowed. Once the vote
- on a resolution is cast by the Member by e-voting, he shall not be allowed to change it
-) Members who have cast their vote by remote e-voting may also attend 11th AGM but sha not be entitled to vote again at the 11th AGM.
- . For the process and manner of e-voting, Members may refer to the instructions in the Notic of 11th AGM and to the Frequently Asked Questions (FAQs) and e-voting user m of 11" AGM and to the Frequently Asked Questions(FAUS) and e-voting user manual available at https://www.veoting.nsdl.com or contact Mr. Rajiy Ranjan, Assistant Manager or Ms. Pallavi Mhatre, Assistant Manager, NSDL, 4" floor, A wing, Trade World, Kamala Mills Compound, S. B. Marg, Lower Parel, Mumbai 400 013, email: Rajivr@nsdl.co.in or pallavid@nsdl.co.in and evoting@nsdl.co.in or call on +91 22 24994738 or +91 22 2495 4545, Toll free no. 1800 22 2990
- Pursuant to Section 91 of the Companies Act, 2013 and Regulation 42 of SEBI (Listing Obligations and Disclosure Requirements), Regulations 2015., the Register of Members and Share Transfer books of the Company will remain closed from Wednesday, Septembe 20, 2017 to Tuesday, September 26, 2017 (both days inclusive) for the purpose of Annua General Meeting of the Company.

For Gokak Textiles Limited sd/-Rakesh Nanwar Company Secretary

Website: www.gokakmills.com

ង្គ Haldyn Glass Limited 🧐 (CIN No.L51909GJ1991PLC015522)

Registered Office: Village Gavasad, Taluka Padra, Dist. Vadodara, Gujarat - 391 430, Tel: 02662 242339, Fax: 02662 245081, E-mail: baroda@haldyn.com, Web: www.haldynglass.com NOTICE

Notice is hereby given that the 26th Annual General Meeting (AGM) of the members of the Company will be held on Wednesday, September 27, 2017 at 11.30 a.m. at the Registered Office of the Company to transact the business as mentioned in the Notice of the AGM which has already been sent (along with Annual Report) to those members whose emai addresses are registered with Company/Depository participant for communication purpose For members who have not registered their email addresses, the Annual Report has beer sent at their registered postal address by the permitted mode on September 2, 2017

Book Closure: Pursuant to Section 91 of the Companies Act, 2013 ("the Act") read with Rule 10 of the Companies (Management and Administration) Rules 2014, the Register of Members and Share Transfer Books of the Company will remain closed from Thursday, September 21, 2017 to Wednesday, September 27, 2017 (both days inclusive) for the purpose of the forthcoming Annual General Meeting.

E-voting: Pursuant to section 108 of the Act and read with Rule 20 of the Companies (Management and Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015, the Company is pleased to provide Remote e-voting facility as provided by Central Depository Services (India) limited [CDSL] at the link www.evotingindia.com, to its members in respect of the business set our in the Notice of AGM.

The Remote e-voting period commences on Saturday September 23, 2017 at 09:30 a m and ends on Tuesday September 26, 2017 at 5:00 p.m. The voting rights of Members shall be in proportion to their shares of the paid-up equity shares capital of the Company as on Wednesday, September 20, 2017 (cut-off date).

A person, whose name appears in the register of members/ Beneficial owners as on cut-off date only shall be entitled to avail the facility of remote e-voting as well as voting at the meeting. Members who have acquired shares of the Company after the dispatch of the AGM notice and hold shares as on cut-off date, may obtain their login details by sending a request at evoting@cdslindia.com

The Notice of the AGM, alongwith the procedure for remote e-voting has been sent to a the members through the prescribed manner and the same is also available on the website of the Company i.e. www.haldynglass.com and on website of CDSL i.e. https://www.evotingindia.com. Please read the instructions given in the Notes to the Notice

of the AGM carefully before voting electronically. The Company shall provide voting for members present at the AGM by way of a Poll. A member who cast his vote by remote e-voting may attend the AGM but shall not be entitled to cast his vote again.

In case, you have any queries or issues regarding e-voting, you may refer the Frequently Asked Questions ("FAQs") and e-voting manual available at www.evotingindia.com under help section or write an email to helpdesk.evoting@cdslindia.com

> By Order of the Board For Haldyn Glass Limited

> > A. A. Lambay

Company Secretary

Place : Mumbai Date: September 02, 2017 GLASS, WITH CAR

WISION LTD

LORDS CHLORO ALKALI LIMITED

CIN: L24117RJ1979PLC002099

Regd. Office: SP-460, Matsya Industrial Area, Alwar-301030 (Rajasthan) Corporate Office: A 264, 1st Floor, Defence Colony, New Delhi - 110 024 Tel.: +91-11-46865999, 41627937, Fax: +91-11-46865930

Email: secretarial@lordschloro.com, Web: www.lordschloro.com Notice of the 38th Annual General Meeting, Book Closure and Remote E-voting Information

NOTICE is hereby given that the 38th Annual General Meeting (AGM) of Members o the Company will be held on Wednesday, 27th September, 2017 at 10.30 A.M at Registered Office of the Company, SP-460, Matsya Industrial Area, Alwar-301030 (Rajasthan) to transact the businesses as set out in the Notice dated 17th August 2017 for convening the AGM.

he Notice convening the AGM & Annual Report have been dispatched to all Members o 02.09.2017. Notice of AGM, Annual Report along with Attendance Slip and Proxy Forn have been sent in electronic mode to Members whose E-mail IDs are already registered with the Company or Depository Participant(s), unless the Members have registered the request for a hard copy of the same. Physical copies of the same have been sent to a those Members, who have not registered their E-mail IDs with the Company or Depository Participant(s). The Notice of AGM and Annual Report are also available on the Company vebsite viz. www.lordschloro.com

Members, who do not receive the Notice of AGM and Annual Reports may download it fror the Company's website or may request for a copy of the same by writing to the Company a secretarial@lordschloro.com. The documents pertaining to all the items of the business to be transacted in the AGM are open for inspection at the Registered Office of the Compan

during business hours on any working day upto the date of AGM. Pursuant to provisions of Section 108 of the Companies Act, 2013 read with Rule 20 of the Companies (Management and Administration) Rules, 2014, as amended by the Companies (Management and Administration) Amendment Rules, 2015 and Regulatio 44 of the SEBI (Listing Obligations & Disclosure Requirements) Regulations, 2015, the Company is pleased to provide its members facility to exercise their right to vote at the Annual General Meeting (AGM) by electronic means and the business may be transacte through remote e-Voting Services. The facility of casting the votes by the members using an electronic voting system from a place other than venue of the AGM (remote e-voting) wi be provided by National Securities Depository Limited (NSDL).

The details as required under Companies Act, 2013 and rules made thereunder an

- a) The Ordinary and Special Businesses as set out in the Notice of AGM may b transacted through remote e-voting.
- b) Date and time of commencement of remote e-Voting: Saturday, 23rd September, 201 at9A M
- c) Date and time of end of remote e-Voting: Tuesday, 26th September, 2017 at 5 P.M
- The cut-off date to determine eligibility to cast vote by e-voting or voting at the AGN through Ballot is Thursday, 21st September, 2017. e) Any person, who acquires shares of the Company and become member of the
- Company after dispatch of the notice and holding shares as on the cut-off date i.e Thursday, 21st September, 2017 may obtain the sequence number, in case of holding shares in physical form, by sending a request at evoting@nsdl.co.in o secretarial@lordschloro.com and if the shares are in demat form, please refer the section named as "The instructions for members voting electronically" of Notice of
- Statement as per the requirement of the Act:
- Remote e-voting shall not be allowed beyond 5 P.M. on Tuesday, 26* September, 2017
 The facility for casting the vote through Ballot Paper will be made available at the AGN and the Members attending the AGM who have not cast their vote by means of remote e-Voting shall be able to cast their vote at the AGM through Ballot Paper.
- The Members who have cast their vote by remote e-Voting may also attend the AGM bu shall not be entitled to cast vote again
-). A person, whose name is recorded in the Register of Members or in the Register of Beneficial Owners maintained by the Depositories as on the cut-off date i.e. Thursday 21st September, 2017, shall only be entitled to avail the facility of remote e-Voting as we as the voting in the AGM.
- The Notice of AGM is available on the website of the Company at www.lordschloro.com and on the website of NSDL at https://www.evoting.nsdl.com/_ For electronic voting instructions, Members may go through the instructions in the Notice of the AGM and i case you have any query or issue regarding e-voting, you may refer the Frequentl Asked Questions ("FAQs") and e-voting manual available a https://www.evoting.nsdl.com/.
-) All grievances connected with the facility for voting by electronic means may b addressed to Mr. Rajiv Ranjan, Asst. Manager, NSDL, 4th floor, A Wing, Trade World Kamla Mills Compound, Lower Parel, Mumbai-400013, email id: evoting@ nsdl.co.in

rajivr@nsdl.co.in, Telephone No. 022-24994738 or Toll Free No. 1800 222 990. Notice is also hereby given under Section 91 of the Companies Act, 2013 that the Register of Members and Share Transfer Books for equity shares of the Company shall be closed from Saturday, 23rd September, 2017 to Wednesday, 27th Septembe

2017 (both days inclusive) for the purpose of AGM. For Lords Chloro Alkali Limite

Ajay Virmai **Managing Director**

Regd Office: 4th Floor, Adhikari Chambers, Oberoi Complex, New Link Road, Andheri (West), Mumbai - 400 053

CIN: L64200MH2007PLC172707

Tel.: 022-40230000: Fax: 022-26395459: E-mail: cs@tvvision.in; Website: www.tvvision.in NOTICE

NOTICE is hereby given that the 10th (Tenth Annual) General Meeting ("AGM") of the Members of the Company will be held on Monday 25th September, 2017 at 12:45 p.m. at Celestial Banquets B-47 Paramount, New Link Road, Oshiwara, Andheri (West), Mumbai - 400 053, to transact the business as set out in the Notice of 10th AGM. The same is available on the website of the Company viz. www.tvvision.ii and on website of NSDL www.evoting.nsdl.com

The Company has completed the dispatch of said Notice and the Annual Report for the financial year ended 31st March, 2017 to the members through permitted modes by Friday, 1st September, 2017 whose names appear on Register of members as on Friday 25th August, 2017.

Pursuant to section 91 of the Companies Act, 2013 the Register of Members and Share Transfer Books of the Company will remain closed from Tuesday, 19th September, 2017 to Monday 25th September, 2017 (both days inclusive) for the purpose of

In compliance with Section 108 of the Companies Act, 2013, read with Rule 20 of the Companies (Management and Administration) Rules 2014 as amended from time to time and Regulation 44 of SEB (Listing Obligations and Disclosure Requirements) Regulations, 2015 the Company has provided e-voting facility to its members to cas their votes electronically, on all the resolutions set forth in the Notice of the 10th AGM from a place other than the venue of the AGM. The Company has engaged the services of NSDL for providing E-voting facility

All the members are hereby informed that:-

- 1. The business as set forth in the Notice of AGM may be transacted through electronic means.
- 2. The cut-off date for determining the eligibility to vote through electronic means shall be Monday, 18th September, 2017. Persons whose name is recorded in the register of members or in the register of beneficial owners maintained as on cut-off date, only shall be entitled to avail the facility of e-voting as well as voting in the general meeting.
- E-voting is optional and the portal will remain open from Friday 22nd September, 2017 (10:00 a.m.) to Sunday, 24th September 2017 (5:00 p.m.) The e-voting module shall be disabled by NSD thereafter and voting shall not be allowed beyond said time.
- Any person, who acquires shares and becomes a member of the Company after the dispatch of the notice and holding shares as or cut-off date i.e. Monday, 18th September, 2017, may obtain logir ID and password by sending a request on evoting@nsdl.co.in, to cast their vote electronically
- 5. The facility for voting through Polling papers shall also be made available to the members attending the AGM, who have not cast
- their vote through e-voting facility. 6. The members who have cast their vote by remote e-voting prior to the meeting may also attend the meeting but shall not be entitled to cast their vote again.
- Shareholders who do not receive the Annual Report may apply to the Company and obtain a duplicate thereof

M/s. Manish Ghia & Associates, Company Secretaries, Mumbai, have been appointed as the Scrutinizer for scrutinizing the e-voting process and voting through poll in a fair and transparent manner. The results declared along with the Scrutinizer's Report within the prescribed period shall be displayed on the Company's website www.tvvision.ir and also communicated to the Stock Exchanges.

For detailed instructions on remote e-voting, members may refer to the section 'E-voting Process' in the Notice of AGM. In case of queries or grievances pertaining to e-voting procedure, members may refer the Frequently Asked Questions (FAQs) and e-voting manual available at www.evoting.nsdl.com or write and email to evoting@nsdl.co.in. Members may also write to the Company Secretary & Compliance Officer of the Company at cs@tvvision.ii or at the Registered Office Address given above

For TV Vision Limited

Place: Mumbai Date: 2nd September, 2017

Nirali Shah Company Secretary 8 Compliance officer

Last date of 14.09.2017 Upto 13.00 hrs.

THE NEW GREAT EASTERN SPINNING AND WEAVING COMPANY LIMITED

(CIN - U17110MH1873PLC000015) Regd.Office: 25-29, DR. Ambedkar Road, Byculla, Mumbai-400 027.

NOTICE OF ANNUAL GENERAL MEETING, E-VOTING AND BOOK CLOSURE Notice is hereby given that the One hundred forty second Annual General Meeting (AGM of The New Great Eastern Spinning And Weaving Company Limited is scheduled to be held on Friday, the 29th day of September, 2017 at Kasliwal Board Room, Th Maharashtra Chamber of Commerce, 6th Floor Oricon House, 12 Rampart Row, For Mumbai - 400 001 at 3.30 p.m.

In terms of Section 101 and Section 136 of the Companies Act. 2013 read with rules frame nereunder (the Act and Rules) the notice setting out the Business to be transacted at the AGM alongwith the explanatory statement pursuant to Section 102(1) of the Companie Act. 2013 and Annual Report of the Company for the Financial Year 2016-17 have bee dispatched to the shareholders.

The notice of the meeting is available on the website of CDSL www.evotingindia.com. Th members are further informed that the business of the AGM may be transacted through voting by electronic means and pursuant to Section 108 of the Companies Act, 2013 and rules framed thereunder the Company is providing facility to its members to exercise the right to vote at AGM by remote e-voting. The detailed process for participating in the remote e-voting is provided in the notice of AGM. The Members of the Company holding shares in physical or dematerialised form as on 22nd September, 2017, being cut off date may cast their vote electronically.

The remote e-voting period commences on Tuesday, 26th September, 2017 (09.00 a.m. IST) and remains open upto Thursday, 28th September, 2017 (05.00 p.m. IST). The mote e-voting shall not be allowed beyond 28th September, 2017 (05.00 p.m. IST).

A person who acquired shares and became members of the company after dispatch of notice may obtain the login ID and password for remote e-voting by following the instructions on www.evotingindia.com. The members who have not cast their vote by remote e-voting can exercise their voting

rights at the AGM. The Company will make arrangement for ballot papers in this regard a the AGM venue.

The member may participate in the AGM even after exercising his right to vote through remote e-voting but shall not be allowed to vote again in the meeting and person whose ame is recorded in the register of members or in the register of beneficial owner maintained by depositories as on the cut-off date 22nd September, 2017 only shall be entitled to avail facility of remote e-voting as well as voting in the general meeting.

n case of any queries / grievances with regard to e-voting, contact: Mr. Rakesh Dalvi Name

Deputy Manager Designation Address CDSL,16th Floor, Phiroze Jeejeebhoy Towers, Dalal Street, Fort Mumbai - 400 001.

helpdesk.evoting@cdslindia.com

18002005533 Phone Number

Date : 4th September, 2017

Place : Mumbai

Email ID

Notice is further given pursuant to Section 91 of the Companies Act, 2013 and rules made thereunder that the Register of Members and Share Transfer Books will remain closed from Saturday, the 23rd September, 2017 to Friday, the 29th September, 2017 (both days nclusive) for the purpose of the AGM

> Vinod Jiwanram I ohia Whole Time Director

SRI ADHIKARI BROTHERS

CIN: L32200MH1994PLC083853 Read. Off.: 6th Floor, Adhikari Chambers, Oberoi Complex, New Link

Road, Andheri (West), Mumbai 400 053 Tel. No.: 022 – 4023 0000; Fax: 022 – 2639 5459

 $\hbox{E-mail ID:} \ \underline{investorservices@adhikaribrothers.com}; \ \ Website: \underline{www.adhikaribrothers.com}$ **NOTICE**

NOTICE is hereby given that the 22nd (Twenty Second) Annual Genera Meeting ("AGM") of the Members of the Company will be held on Monday, 25th September, 2017 at 12:00 noon at Celestial Banquets B-47, Paramount, New Link Road, Oshiwara, Andheri (West), Mumbai 400 053, to transact the business as set out in the Notice of 22nd AGM The same is available on the website of the company viz www.adhikaribrothers.com and on website of NSDL www.evoting.nsdl.com The Company has completed the dispatch of said Notice and the Annual Report for the financial year ended 31st March, 2017 to the members through permitted modes by Friday, 1st September, 2017 whose names appear on Register of members as on Friday, 25th August

Pursuant to Regulation 42 of SEBI (Listing Obligations and Disclosure Requirements), Regulations, 2015, the Register of Members and Share Transfer Books of the Company will remain closed from Tuesday, 19th September, 2017 to Monday, 25th September, 2017 (both days inclusive) for the purpose of 22nd AGM and dividend. In compliance with Section 108 of the Companies Act, 2013, read with

Rule 20 of the Companies (Management and Administration) Rules 2014 as amended from time to time and Regulation 44 of SEBI (Listing Obligations and Disclosure Requirements) Regulations, 2015, the Company has provided e-voting facility to its members to cast their votes electronically, on all the resolutions set forth in the Notice of the 22nd AGM from a place other than the venue of the AGM. The Company has engaged the services of NSDL for providing E-voting facility. All the members are hereby informed that:-1. The business as set forth in the Notice of AGM may be transacted

- through electronic means.
- 2. The cut-off date for determining the eligibility to vote through electronic means shall be Monday, 18th September, 2017. Persons whose name is recorded in the register of members or in the register of beneficial owners maintained as on cut-off date, only shall be entitled to avail the facility of e-voting as well as voting in the general meeting.
- . E-voting is optional and the portal will remain open from Friday 22nd September. 2017 (10:00 a.m.) to Sunday, 24th September 2017 (5:00 p.m.) The e-voting module shall be disabled by NSDI thereafter and voting shall not be allowed beyond said time.
- Any person, who acquires shares and becomes a member of the Company after the dispatch of the notice and holding shares as on cut-off date i.e. Monday, 18th September, 2017, may obtain login ID and password by sending a request on evoting@nsdl.co.in, to cast their vote electronically
- 5. The facility for voting through Polling papers shall also be made available to the members attending the AGM, who have not cast their vote through e-voting facility.
- 6. The members who have cast their vote by remote e-voting prior to the meeting may also attend the meeting but shall not be entitled to cast their vote again.
- . Shareholders who do not receive the Annual Report may apply to the Company and obtain a duplicate thereof.
- M/s. Manish Ghia & Associates, Company Secretaries, Mumbai, have been appointed as the Scrutinizer for scrutinizing the e-voting process and voting through poll in a fair and transparent manner. The results declared along with the Scrutinizer's Report within the prescribed period shall be displayed on the Company's website www.adhikaribrothers.com and also communicated to the Stock Exchanges.

For detailed instructions on remote e-voting, members may refer to the section 'E-voting Process' in the Notice of AGM. In case of gueries or grievances pertaining to e-voting procedure, members may refer the Frequently Asked Questions (FAQs) and e-voting manual available at www.evoting.nsdl.com or write and email to evoting@nsdl.co.in. Members may also write to the Company Secretary & Compliance Officer of the Company at investorservices@adhikaribrothers.com or at the Registered Office Address given above

For Sri Adhikari Brothers Television Network Limited Place: Mumbai Shilpa Jain Date: 2nd September, 2017 Company Secretary & Compliance Officer



Place: New Delhi

Date: 4th September, 2017

ODISHA POWER GENERATION CORPORATION LIMITED

IB THERMAL POWER STATION Unit # 3 & 4 At/P.O.: Banharpali, Dist: Jharsuguda, Pin - 768 234 (Odisha)

Email: bkmishra@opgc.co.in, debesh.mohanty@opgc.co.in, binaybrata.mahapatra@opgc.co.in, CIN-U40104OR1984SGC001429

NOTICE INVITING TENDER

Agencies/Firms/Companies for execution of the following works at Ib Thermal Power Station,

Date: 04.09.2017 Separate Sealed bids in prescribed format are invited from bona fide, reputed and registered

Bana	Bahanarpan:						
SI. No.	Name of the works	EMD in ₹	Tender Cost in ₹	Tender No.	Date of Submission/ Opening		
1	Architectural scope in Power house building and Mill & Bunker building (Plumbing Item) for Unit 3 & 4 (Two Parts)	15,000.00	5,900.00 (Inclusive of GST)	ITPS / Unit 3&4 / 2017-18/060	18.09.2017 (3.00P.M)/ 18.09.2017 (3.30P.M)		
2	Supply and Installation of Street lighting at township of OPGC for unit 3 & 4 (Two Parts)	10,000.00	5,900.00 (Inclusive of GST)	ITPS / Unit 3&4 / 2017-18/061	19.09.2017 (3.00P.M)/ 19.09.2017 (3.30P.M)		

Bids received after stipulated date & time shall not be entertained. OPGC shall not take any liability on account of any postal delay. Authority reserves the right to accept / reject any or all tenders, split up the scope among eligible bidders or cancel the tender altogether without assigning any reason thereof.

N.B: For further details and downloading of Tender documents, please visit our website www.opgc.co.in. (Important: Corrigenda/amendments, if any will be notified only on the above websites

SAFE & CLEAN POWER IS OUR COMMITMENT

and will not be published in any other media) Sd/-ADDITIONAL GM-SCM **M/H/**GENCO

Submission

MAHARASHTRA STATE POWER GENERATION COMPANY LTD

Fax: 022 - 2407 4084 Tel. No. - 022 - 2407 7441 to 46

Name of Work	Construction of Water Bound Macadam (WBM) road for proposed 2 MW AG Solar power plant at Ralegansiddhi, Tal: Parner, Dist: Ahmednagar	posed 2 fencing along the periphery of ant at proposed 2 MWAG Solar power plant	
Tender Specification No.	CE (Civil)/Gen-I/AG Solar/Ralegan-siddhi/WBM Road/T-564/2017-18	CE (Civil)/Gen-I/AGSolar/Ralegan-siddhi/Chainlink/T-565/2017-18	
Estimated Cost	Rs. 53,44,420/-	Rs. 38,76,050/-	
E.M.D.	Rs. 53,450/- (By E-Payment only)	Rs. 38,800/- (By E-Payment only)	
Tender Fee	Rs. 5900/- (Rs. Five Thousand Nine Hundred Only) (Including GST		
Time Limit	03 (Three) Months (including Monsoon Period)		
Issue Date	04.09.2017 to 11.09.2017 Up to 17:00 hrs		

E-TENDER NOTICE (Second Call)

Contact Person :- Dy. Chief Engineer (Civil)-II, MSPGCL, Estrella Batteries Expn. Bldg. Plot No. 1, Dharavi Rd., Matunga, Mumbai - 19.) Tel. No. (022 - 24034148)

For further details visit our Website https://sets.mahagenco.in Agencies are requested to register themselves for future E-Tenders. Kothari Group

ALBERT DAVID LIMITED

(CIN: L51109WB1938PLC009490) Registered Office: 'D' Block, 3rd Floor Gillander House, Netaji Subhas Road, Kolkata-700001 Tel: 033-2230-2330, 2262-8436/8456/8492; Fax: 033-2262-8439

Email: adidavid@dataone.in; Website: www.albertdavidindia.com NOTICE

Notice is hereby given pursuant to Regulation 47 of the SEBI (Listing Obligations and Disclosure Requirements) Regulations, 2015, that a meeting of the Board of Directors of the Company will be held on Tuesday, the 12th September, 2017, inter-alia, to consider and approve the Un-audited Financial Results of the Company for the Quarter ended 30th June, 2017.

In view of the aforesaid Board Meeting and in terms of the Company's Code of Conduct for Prohibition of Insider Trading, the "Trading Window" of the Company shall remain closed from 5th September, 2017 to 15th September 2017 (both days inclusive). This information is also available on the website of BSE Ltd. (www.bseindia.com

and National Stock Exchange of India Ltd. (www.nseindia.com) where the shares of the Company are listed and on the Company's website (www.albertdavidindia.com). For Albert David Limited

Indrajit Dhar

Place: Kolkata Associate Vice President (Accounts & Taxation) Dated: 2nd September, 2017

PRIME FOCUS LIMITED Registered Office: Prime Focus House, Linking Road, Opp. Citi Bank, Khar (West) Mumbai - 400 052 • Phone: 022 - 6715 5000 • Fax: 022 - 6715 5001

 Website: www.primefocus.com • Email Id.: ir.india
 • CIN: L92100MH1997PLC10898 NOTICE OF 20[™] ANNUAL GENERAL MEETING, E-VOTING AND BOOK CLOSURE

Notice is hereby given that in respect of the 20th Annual General Meeting ("AGM") of the members of the Company to be held on Wednesday, September 27, 2017 at 10.00 a.m. at 9th Floor, 'True North', Plot No. 63, Road No. 13, Opp. Hotel Tunga Paradise, MIDC, Andheri (East), Mumbai – 400093, the Company has completed despatch of Notice of the AGM to the members on September 3, 2017. Notice of the AGM is available on the website of the Company www.primefocus.com and on the website of Central Depository Services Limited (CDSL) www.evotingindia.com.
Pursuant to section 108 of the Companies Act, 2013 read with Rule 20 of the

Companies (Management & Administration) Rules, 2014 as amended from time to time and Regulation 44 of SEBI (Listing Obligations and Disclosure Requirements)
Regulations, 2015, Members are provided with the facility to cast their vote electronically, through the e-voting services provided by CDSL, on all the esolutions set forth in AGM Notice. The remote e-voting (i.e. casting of votes using electronic voting system from

place other than the venue of the Meeting) period commences on Saturday, September 23, 2017 (9:00 a.m. IST) and ends on Tuesday, September 26, 2017 (5:00 p.m. IST). During this period, Members may cast their vote electronically. The e-voting module shall be disabled by CDSL at 5.00 p.m. on Tuesday, September 26, 2017 and members shall not be allowed to vote through remote e-voting thereafter. Members holding shares either in physical form or in dematerialized form, as on Wednesday, September 20, 2017 i.e. cut-off date, shall only be entitled for availing the remote e-voting facility or vote at the AGM, as the case may be cast their vote. Any person who is not a member as on the cut-off date should treat this notice for information purposes only. Once the vote on a resolution is cast by Member, it cannot be subsequently changed or vote again. The facility for voting through ballot shall also be made available at the meeting and the Members attending the meeting who have not already cast their vote by remote e-voting shall be able to exercise their right at the meeting through ballot. Any person, who acquires shares of the Company and becomes a member of the Company after despatch of the Notice and holding shares as of cut-off date, may obtain the login Id and password by sending a request at helpdesk.evoting@cdslindia.com. However, if you are already registered with CDSL for remote e-voting then you can use your existing user ID and password for casting your vote. If you forget your password, you can reset it by using 'Forget User Details/Password" option available on www.evotingindia.com.

Member casts vote by both modes, the vote cast through e-voting shall prevail and Ballot shall be treated as invalid. The Members who have cast their vote by emote e-voting prior to the meeting may also attend the meeting but shall not be entitled to cast their vote again. ncase of queries/grievances with regard to e-voting, contact: Name and Designation: Mr. Rakesh Dalvi, Deputy Manager

Address: Central Depository Services (India) Limited (CDSL), Phiroze Jeejeebhoy Towers, 16th Floor, Dalal Street, Fort, Mumbai - 400001 Email id: helpdesk.evoting@cdslindia.com; Phone No.: 18002005533

Member can opt for only one mode of voting, i.e., e-voting or Ballot. If a

Pursuant to the provisions of Section 91 of the Companies Act, 2013, the Register of Members and the Share Transfer books of the Company will remain closed from Thursday, September 21, 2017 to Wednesday 27, 2017 (both days inclusive) for the purpose of the AGM. A MEMBER ENTITLED TO ATTEND AND VOTE AT THE MEETING IS ENTITLED TO APPOINT A PROXY/PROXIES TO ATTEND AND VOTE INSTEAD OF HIMSELF/ HERSELF. SUCH A PROXY/ PROXIES NEED NOT

> By order of the Board For Prime Focus Limited Naresh Malhotra Whole -Time Director DIN: 00004597

SAB EVENTS AND GOVERNANCE NOW Media Ltd

BEAMEMBER OF THE COMPANY.

Place : Mumbai

Date : September 3, 2017

CIN: L22222MH2014PLC254848

Regd. Off.: Unit No. 3/65, Sukh Shanti, Nutan Laxmi, Cooper Hospital Lane, Opp. PNB, Juhu, Mumbai-400049 Tel.: 022 - 2624 6701; Fax: 022 - 2623 5134

 $\hbox{E-mail ID:}\ \underline{cs@governancenow.com}; \quad \hbox{Website:}\ \underline{www.governancenow.com}$ NOTICE

("AGM") of the Members of the Company will be held on Monday 25th September, 2017 at 1:30 p.m. at Celestial Banquets B-47, Paramount New Link Road, Oshiwara, Andheri (West), Mumbai - 400 053, to transact the business as set out in the Notice of 4th AGM. The same is available on the website of the Company viz. www.governancenow.com and on website of NSDL www.evoting.nsdl.com.

NOTICE is hereby given that the 4th (Fourth) Annual General Meeting

The Company has completed the dispat Annual Report for the financial year ended 31st March, 2017 to the members through permitted modes by Friday, 1st September, 2017, whose names appear on Register of members as on Friday, 25th August

Pursuant to section 91 of the Companies Act, 2013 the Register of Members and Share Transfer Books of the Company will remain closed from Tuesday, 19th September, 2017 to Monday, 25th September, 2017 (both days inclusive) for the purpose of 4th AGM.

In compliance with Section 108 of the Companies Act, 2013, read with Rule 20 of the Companies (Management and Administration) Rules 2014 as amended from time to time and Regulation 44 of SEBI (Listing Obligations and Disclosure Requirements) Regulations, 2015, the Company has provided e-voting facility to its members to cast their votes electronically, on all the resolutions set forth in the Notice of the Ith AGM from a place other than the venue of the AGM. The Company has engaged the services of NSDL for providing E-voting facility.

- All the members are hereby informed that:-The business as set forth in the Notice of AGM may be transacted through electronic means.
- The cut-off date for determining the eligibility to vote through electronic means shall be Monday, 18th September, 2017, Persons whose name is recorded in the register of members or in the register of beneficial owners maintained as on cut-off date, only shall be entitled to avail the facility of e-voting as well as voting in the general meeting.
- 3. E-voting is optional and the portal will remain open from Friday, 22nd September, 2017 (10:00 a.m.) to Sunday, 24th September, 2017 (5:00 p.m.) The e-voting module shall be disabled by NSDL thereafter and voting shall not be allowed beyond said time Any person, who acquires shares and becomes a member of the
- Company after the dispatch of the notice and holding shares as on cut-off date i.e. Monday, 18th September, 2017, may obtain login ID and password by sending a request on evoting@nsdl.co.in, to cast their vote electronically. . The facility for voting through Polling papers shall also be made
- available to the members attending the AGM, who have not cast their vote through e-voting facility. The members who have cast their vote by remote e-voting prior to the meeting may also attend the meeting but shall not be entitled to

cast their vote again. 7. Shareholders who do not receive the Annual Report may apply to the Company and obtain a duplicate thereof.

M/s. Manish Ghia & Associates, Company Secretaries, Mumbai, have been appointed as the Scrutinizer for scrutinizing the e-voting process and voting through poll in a fair and transparent manner. The results declared along with the Scrutinizer's Report within the prescribed period shall be displayed on the Company's website www.governancenow.com and also communicated to the Stock Exchanges For detailed instructions on remote e-voting, members may refer to the

section 'E-voting Process' in the Notice of AGM. In case of queries or grievances pertaining to e-voting procedure, members may refer the Frequently Asked Questions (FAQs) and e-voting manual available at www.evoting.nsdl.com or write and email to evoting@nsdl.co.in. Members may also write to the Company Secretary & Compliance Officer of the Company at cs@governancenow.com or at the Registered Office Address given above.

For SAB Events & Governance Now Media Limited Place: Mumbai

Payal Garg Company Secretary & Compliance officer

Date: 2nd September, 2017

DIVAD

STEEL AUTHORITY OF INDIA LIMITED **ALLOY STEELS PLANT**

Tender Extension Notice

Ref. no. P/202891042 dt. 13/09/2017 Tenders are invited by SAIL/ASP as per the following:-

1. Tender Enquiry No. P/202891042 dated: 29/08/2017 for 19000 Nos Lollypop Sampler. Last date for Tender submission: 12.30 PM on 22/09/2017. Date & Time of Tender Opening: 2.30 PM on 22/09/2017.

The Tender details can be downloaded from our website <u>www.sailtenders.co.in</u> for Plant - "Alloy Steels Plant" **Heads of Materials Management**

Registered Office: Ispat Bhawan, Lodi Road, New Delhi 110 003

There's a little bit of SAIL in everybody's life



EDGING CORPORATION OF INDIA LIMITED E-mail:svprasad@dcil.co.in, gmp2@dcil.co
TENDER NOTICE NO.
GMP-II/TECH/DRAQ/PLC/01/2017-18

1) Online Tenders are invited from reputed Manufacturers for Design Supply, Installation and Commissioning of PLC systems for Port side winch & Stbd side winch in place of presently fitted B&R automation PLC system onboard DCI Dredge AQRS at Paradip.

2) Interested manufacturers may obtain tender documents by download from our DCI website www.eprocure.gov.in OR www.dredge-india.com OR www.tenders.gov.in
3) The last date for submission of Online document is 27.09.2017 by 15:00 hrs. Further instructions are given in the tender documents.

HEAD OF DEPARTMENT (DIV) - II DCIL FOR BUILDING SEAWAYS

Advt.No. BSP- 172/17-18, Dt. 18/09/2017

STEEL AUTHORITY OF INDIA LIMITED **Bhilai Steel Plant**

Name of work - Tender for " Replacement of Old Water Supply Pipe Lines in Sector-04 and Sector-06 of Bhilai Township

Up to 11:00 AM on 16.10.2017 Last Date of Submission of offer Opening of Tender At 11:30 AM on 16.10.2017 For details and downloading of tender document, please visit our website www.sailtenders.co.in. - DGM I/c (Project Contract Cell-NTK)

Bhilai, Dist.-Durg, Chhattisgarh,India,490001

Registered Office: Ispat Bhawan, Lodi Road, New Delhi 110 003

There's a little bit of SAIL in everybody's life

Public Notice inviting applications for empanelment of TEV Consultants

'United Bank of India invites application in sealed envelope for empanelment of external consultants for Techno-Economic Viability Study (TEV) from the eligible candidates, fulfilling the criteria. Details in this regard are available in the Bank's corporate website http://www.unitedbankofindia.com under the NOTICES section in Homepage. The last date of receipt of application at Head Office is **31 October**, **2017**."

General Manager (Credit & MCC)

युनाइटेड बैंक ऑफ़ इंडिया

United Bank of India (A Govt. of India Undertaking) The Bank that begins with U HEAD OFFICE anta Basu Sarani, Kolkata - 700 001

Visit our website : www.unitedbankofindia.com

Government of Kerala

Published Tenders from 11-09-2017

Department of Mining and Geology

Tender ID: 2017 DMG 151269 1 * Director of Mining and Geology * Supply and installation of diamond screening instrument * Closing Date: 16-Oct-2017 * PAC: Rs1200000

Department of Animal Husbandry

Tender ID: 2017_DAH_150279_1 * Chief Disease Investigation Officer * ELISA and LFT Kits * Closing Date: 28-Sep-2017 * PAC: Rs1800000

Tender ID: 2017_DAH_150387_1 * Director, IAHVB, Palode * Purchase of Chemicals in IAHVB, Palode * Closing Date: 03-Oct-2017 * PAC: Rs1411119

Department of Printing

Tender ID: 2017_DPR_149145_1 * Director of printing *
Purchase of Hydraulic trolly * Closing Date: 23-Sep-2017 * PAC: Rs500000

Tender ID: 2017 DPR 150302 1 * Director of printing * Purchase of RA2 Single ColourSheetfed offset Machine * Closing Date: 23-Sep-2017 * PAC: Rs3000000

Tender ID: 2017 DPR 151384 1 * Director of printing * Purchase of Fork Lift * Closing Date: 23-Sep-2017 * PAC: Rs1000000

Tender ID: 2017_EXCIS_150795_1 * Excise commissioner Purchase web camera * Closing Date: 22-Sep-2017 * PAC:

Visit https://etenders.kerala.gov.in for more details.

Ro.No:11-17/Sep/2017/PRD/(N)10

NOTICE TO THE SHAREHOLDERS



METROPOLITAN STOCK EXCHANGE OF INDIA LIMITED

Registered Office: Vibgyor Towers, 4th Floor, G Block C62, Bandra-Kurla Complex, Bandra (E), Mumbai 400 098, Maharashtra, India; CIN: U65999MH2008PLC185856 Tel: (+91 22) 61129000; Fax: (+91 22) 61129009; E-mail: secretarial@msei.in; Website: www.msei.in Contact Person: Mr. Rathindra Das, Head - Legal & Company Secretary

(This announcement is for shareholder's information purpose only and is neither an offer nor should it be construed as an offer to the public for subscription of the securities of the Company) FOR PRIVATE CIRCULATION TO THE ELIGIBLE SHAREHOLDERS OF METROPOLITAN STOCK EXCHANGE OF INDIA LIMITED

(THE "CUMPANY" OR THE "ISSUER") UNLY					
RECORD DATE	ISSUE OPENS ON	LAST DATE FOR RECEIPT OF REQUEST FOR SPLIT APPLICATION FORMS	ISSUE CLOSES ON		

SEPT 7, 2017 | SEPT 16, 2017 | SEPT 20, 2017

OFFER TO ELIGIBLE SHAREHOLDERS ON RIGHTS BASIS OF 159,25,90,703 EQUITY SHARES HAVING FACE VALUE OF INR 1 (RUPEE ONE) PER EQUITY SHARE AT INR 1.30 (RUPEES ONE AND THIRTY PAISE, INCLUDING A PREMIUM OF THIRTY PAISE) PER EQUITY SHARE, AGGREGATING TO INR 207,03,67,914 IN THE RATIO OF 1 (ONE) EQUITY SHARE FOR EVERY 2 (TWO) EQUITY SHARES (1:2) HELD ON THE RECORD DATE (i.e., SEPTEMBER 07, 2017) WITH OPTION TO RETAIN OVER SUBSCRIPTION, IF ANY.

Existing shareholders can apply for ADDITIONAL EQUITY SHARES over and above their rights entitlement, in the same Composite Application Form (CAF) sent along with the Letter of Offer (LOO). Allotment of additional equity share's will be made as per the Basis of Allotment disclosed in the LOO.

Shareholders desirous of renouncing the forms or request for split forms may contact the company at secretarial@msei.in or 022 6112 9000 Shareholders may download letter of offer, application form and investor

presentation from the exchange website - www.msei.in

The dispatch of individually addressed letter of offer (LOO) dated September 8. 2017 along with the composite application form for the rights issue has been completed by the Company on September 12, 2017 to the eligible equity shareholders of the Company, whose names appeared in the register of members / beneficial owners of the Company, as on the Record Date. For further details, please refer to the LOO addressed to you.

For, Metropolitan Stock Exchange of India Limited Date: September 16. 2017

Rathindra Das, Head - Legal & Company Secretary Place: Mumbai STEEL AUTHORITY OF INDIA LIMITED **ALLOY STEELS PLANT**

Tender Notices Ref: SAIL/ASP/LC FE CR/2017/CPA/II

Date: 16/09/2017 Tenders are invited by SAIL/ASP as per the following:
1. Tender Enquiry No. SAIL/ASP/LC FE CR/2017/CPA/II dated: 16/09/2017 for 283 MT Low Carbon Ferro Chrome.

Last date for Tender submission: 12.30 PM on 6/10/2017. Date & Time of Tender Opening: 2.30 PM on 6/10/2017.

The Tender details can be downloaded from our website www.sailtenders.co.in for Plant - 'Alloy Steels Plant' and also by logging in to https://srm.saildsp.co.in

Registered Office: Ispat Bhawan, Lodi Road, New Delhi 110 003 There's a little bit of SAIL in everybody's life



प्रधान कार्यालय : मणिपाल - 576104 : Head Office: Manipal - 576 104. कॉरपोरेट कार्यालय : सूचना प्रौद्योगिकी विभाग, वाणिज्यिक परिसर, राष्ट्रीय खेल ग्राम, कोरमंगला, बेंगलूरु – 560 047

Bank Invites proposal for the below RFP from reputed bidders. Details and format for submitting documents can be downloaded from our website: www.syndicatebank.in and tenders.gov.in Request for Proposal Ref No: RFP 244/CO: DIT/Patch-Mgmt/sra dated 16/09/2017 fo Supply, Installation, Maintenance and on-site support for Patch Management Solution with years warranty and 2 Years ATS/AMC for our Bank. The last date and time for receipt of Bi documents is 09/10/2017 up to 1600 hours.

Amendments, Clarifications etc. if any, will be published on Bank's website only. Bidders should refer the same before submission of the proposal and no separate advertisement will be ह./- / Sd/-महाप्रबंधक (सूप्रो) / General Manager (IT)

मी एच ई एम सिक्रिटी

BHARAT HEAVY ELECTRICALS LIMITED

(A Govt. of India Undertaking)

(B Govt. of India Undertaking)

(A Govt. of India Undertakin

TENDER NOTIFICATION BHEL invites offer from reputed interested bidders for the job of Package-3: Civil, Structural And Architectural Works for Plant road & drain for 2x660 MW Maitree STPP, Rampal, Bangladesh vide Tender No. PSER:SCT:KLN-C1852:17. Bidders may download tender documents along with other details

from web sites www.bhel.com , www.jantermanter.com , https://bheleps.buyjunction.in ,CPP Portal or purchase tender document from subcontracts dept between 14:00 & 16:00 hrs. by remitting requisite tender cost (Rs 10000/-) in the form of DD (Drawn in favour of Bharat Heavy Electricals Limited). All corrigenda, addenda, amendments, time extensions, clarifications, etc. to the tender shall be published in the said web sites only Bidders should regularly visit websites to keep themselves updated. Follow Bidders should regularly visit websited it is schedule of tendering may please be noted.

1. Tender Start Date- 19-09-2017

2. Due Date of Submission- 10-10 2017

SR ENGINEER (SCT)

INC-26

[Pursuant to Rule 30 the Companies (Incorporation) Rules, 2014] Before the Central Government (Regional Director) South East Region

In the matter of the Companies Act, 2013, Section 13(4) of Companies Act 2013 and Rule 30(6) (a) of the Companies (Incorporation) Rules, 2014 AND

In the matter of a UNITED MYSORE NETWORK PRIVATE LIMITED (CIN: U85110KA1996PTC021258) having its registered office at No. 21/A, 1st Floor manava Double Road, Saraswathi Puram, Mysore - 570 009 -Petitione

Notice is hereby given to the General Public that the Company proposes to make application to the Central Government (Regional Director) under Section 13 of the Companies Act, 2013 seeking confirmation of alteration of the Memorandum of Association of the Company in terms of the special resolution passed at the Extra Ordinary General Meeting held on 24th August, 2017 to enable the Company to change its Registered office from "State of Karnataka" to "State of Maharashtra".

Any person whose interest is likely to be affected by the proposed change of the registered office of the Company may deliver or cause to be delivered or send by registered post of his/her objections supported by an affidavit stating the nature of his/her interest and grounds of opposition to the Regional Director, South East Region, 3rd Floor, Corporate Bhawan, Bandlaguda, Nagole, Tattiannaram Village, Hayat Nagar Mandal, Ranga Reddy District, Hyderabad-500 068, Karnataka within Fourteen days from the date of publication of this notice with a copy of the applicant Company at its registered office at the address

Registered Office: No. 21/A, 1st Floor, Vishwamanava Double Road, Saraswath Puram, Mysore – 570 009.

For and on behalf of the Applican UNITED MYSORE NETWORK PRIVATE LIMITED

Bijay Kumar Date: 18.09.2017

DIN- 06754929

INC-26

[Pursuant to Rule 30 the Companies (Incorporation) Rules, 2014] Before the Central Government (Regional Director) South East Region

In the matter of the Companies Act, 2013, Section 13(4) of Companies Act, 2013 and Rule 30(6) (a) of the Companies (Incorporation) Rules, 2014

In the matter of a. U S N Networks Private Limited (CIN: U32201KA1998PTC024066) having its registered office at Aerolex No. 109, 2nd Floor, K. H. Road Bangalore, Karnataka - 560027. -Petitioner

Notice is hereby given to the General Public that the Company proposes to make application to the Central Government (Regional Director) under Section 13 of the Companies Act, 2013 seeking confirmation of alteration of the Memorandum of Association of the Company in terms of the special resolution passed at the Extra Ordinary General Meeting held on 24th August, 2017 to enable the Company to change its Registered office from "State of Karnataka to "State of Maharashtra"

Any person whose interest is likely to be affected by the proposed change of the registered office of the Company may deliver or cause to be delivered or send by registered post of his/her objections supported by an affidavit stating the nature of his/her interest and grounds of opposition to the Regional Director South East Region, 3rd Floor, Corporate Bhawan, Bandlaguda, Nagole Tattiannaram Village, Hayat Nagar Mandal, Ranga Reddy District, Hyderabad 500 068, Karnataka within Fourteen days from the date of publication of this notice with a copy of the applicant Company at its registered office at the address

Registered Office: Aerolex No. 109, 2nd Floor, K. H. Road Bangalore, Karnatak For and on behalf of the Applicant U S N Networks Private Limited

Bijav Kuma Date: 18.09.2017 DIN- 06754929 Place: Bangalore

न्ट्रल बैंक ऑफ़ इंडिया entral Bank of India

Date: 15.09.2017

Place: Banglore

CRAWFORD MARKET BRANCH: 289/91. Nagdevi Street Mumbai- 400 003 Tel: 022-23421288 **ax No.** 022-23435420

Appendix IV **POSSESSION NOTICE** [Rule-8 (1)] (For Immovable Property)

The undersigned being the Authorised Officer of the Central Bank of India under the Securitization and Reconstruction of Financial Assets and Enforcement of Security Interest (Second) Act, 2002 and in exercise of powers onferred under Section 13 (12) read with Rule 3 of the Security Interes (Enforcement) Rules, 2002 issued Demand Notice dated 15.05.2017 issued under Section 13 (2) of the said Act, calling upon borrowers/Guarantors M/s. Universal Freight Management (India) Pvt. Ltd, Mr. Sheshagir Kulkarni, Mr. Rajeev Bhatnagar, Mrs. Subha Kulkarni, Mrs. Pramila Bhatnagar to repay the aggregate amount mentioned in the said Notice being Rs.16,10,30,952 (Rupees Sixteen Crore Ten Lakh Thirty Thousand Nine Hundred Fifty Two Only) as on 15/05/2017 plus interest from 16/05/17 withi 60 days from the date of the said Notice.


The borrower/mortgagor/guarantor having failed to repay the amount, notice is hereby given to the borrower and public in general that the undersigned has taken possession of the property described herein below in exercise of powers conferred on him under Section 13 (4) of the said Act read with the Rule 9 of the said Rules on this 15th day of the year September, 2017.

The borrowers in particular and the public in general are hereby cautioned not to deal with the property and any dealings with the property will be subject to the charge of Central Bank of India. Crawford Market Branch for an amount of Rs.16,10,30,952 (Rupees Sixteen Crore Ten Lakh Thirty Thousand Nine Hundred Fifty Two Only) together with future interest at the contractual rate on the aforesaid amount and incidental expenses, costs & charges etc ncurred and to be incurred thereon.

The borrower's attention is invited to the provisions of sub-section(8) of section (13) of the Act, in respect of the time available, to redeem the secured assets DESCRIPTION OF IMMOVABLE PROPERTY

Three bedroom Apartment No. 1R-4A in the First Floor of the Block Known as "Orchid" in the apartment Building complex known as "PURVA PAR" bearing separate Municipal No. 53/150, M.S.O. Colony, Ward No.86, Division No.74, Banglore, Having a Super builtup area of 1505 Square feet Property owned by Mr. Sheshagiri Kulkarni and Mrs. Shubha Kulkarni. Sd/-

Authorised Officer Central Bank of India



Business Standard

Insight Out

To book your copy, call **022 24978470** or SMS reachbs to **56677** or email us at order@bsmail.in

f bsindia 🔰 bsindia

BHARAT HEAVY ELECTRICALS LIMITED भारत हेवी इलेक्ट्रिकल्स लिमिटेड

CORPORATE COMMUNICATION, NEW DELHI Ph:011-66337374, Fax: 011-66337563, Email: ccris@bhel.in NOTICE INVITING TENDER
Tender Notice No: CC/PCAL/2017-18 for Wall Calenders 2018

Sealed tenders are invited from eligible bidders for printing and supply of BHEL Wall Calendars 2018. Eligible bidders may download tender from www.bhel.com or http://eprocure.gov.in, Last date for submission of bids is on or before 27.09.2017 (Wednesday), by 10:30 hrs. Please visit above mentioned websites for any addendum/corrigendum, etc.

Sr. DGM(CC), BHEL



⊙DISHA Date: 18.09.2017

Ref No. IFCAL/Elect/17/18/1685 Notice

The Tender Call Notice for "Design, Manufacture, Testing, Supply and supervision of Erection and Commissioning of 9 MVA. 11 KV/90-115-155V Submerged Electric Arc Furnace Transformer vide No IFCAL/Elect/16/17/3248 dated 06.03.2017 and subsequent corrigendum there to is hereby cancelled due to administrative ground. MANAGING DIRECTOR

IDCOL FERRO CHROME & ALLOYS LIMITED (A Wholly Owned Subsidiary of IDCOL) A Govt. of Odisha Undertaking

Regd. Office : Ferro Chrome Project - 755020, Jajpur Road, Dist : Jajpur (Odisha) Corporate Identity Number: U27109 OR 1999 SGC 005736 Tel. No. 06726 - 224113, Fax No. 06726 - 220524

A subsidiary of NBCC (India) Limited okaro Steel City - 827001, Tel: 06542-240788 Notice inviting e-Tender

NIT No. HSCL/BKSC/HP/TC/TW/e-043 Open e-Tenders are invited from reputed Agencies/Consortium for the work of "Disposal of muck / debris / slag / skull etc. from SMS-II of Bokaro Steel Plant". Estd. Cost: Rs. 7.95 Cr. (appox). Bid documents/corrigendum (if any) etc. are available at http://eprocure.gov.in/ eprocure/app. Last date of submis 04/10/2017. Advt. No.2017-18/054 Head Project

CIN No. U27310WB 1964 GOI 026118 Website: www.hscl.co.in

Head Projects (I/C



www.business-standard.com

GOKAK TEXTILES LIMITED
CIN: L17116KA2006PLC038839
Regd. Office: #1, 2nd Floor, 12th Cross Ideal
Homes, Near Jayanna Circle, Rajarajeshwari Nagar, Bengaluru, Karnataka 560098. Tel: +91 80 29744077/29744078 Website: www.gokakmills.com
Email: secretarial@gokaktextiles.com
NOTICE OF CHANGE IN

AUDITORIUM OF 11[™] ANNUAL GENERAL MEETING (AGM). In continuation to the AGM Notice dated Augus 29, 2017 and the newspaper publication date

eptember 4, 2017 we wish to inform you that the 11th AGM of the Company which was to be held at KRG Hall, Bharatiya Vidya Bhavan, Race Course Road, Bengaluru – 560 001 on Tuesday, September 26, 2017 at 3.00 p.m., due to unavoidable circumstances, will now be held at Khincha Hall, Bharatiya Vidya Bhavan, Race Course Road, Bengaluru - 560 001 on the same day,date and time. The changed auditorium is in the same premis

on the same floor.
For GOKAK TEXTILES LIMITED Bakesh M. Nanwa

Date : September 18, 2017

MUTUALFUNDS



Haq, ek behtar zindagi ka.


NOTICE

UTI FIXED TERM INCOME FUND - SERIES XXVII - IX (1160 DAYS)

	<u> </u>	
NFO opens on	Tuesday, September 19, 2017	
NFO closes on	Wednesday, September 20, 2017	
Date of allotment	Thursday, September 21, 2017	
Maturity date	Tuesday, November 24, 2020	

During the New Fund Offer, the units of the scheme will be sold at the face value of ₹10/- per unit.

Toll Free No.: 1800 22 1230 For Existing Registered Investors



September 18, 2017

to request for Account Statement.*



to 5607090 to know your Folio Balance.# #Subject to Terms & Conditions

Type BAL <Folio no>

Website: www.utimf.com

The time to invest now is through - UTI SIP

REGISTERED OFFICE: UTI Tower, 'Gn' Block, Bandra Kurla Complex, Bandra (E), Mumbai - 400051. Phone 022 – 66786666. UTI Asset Management Company Ltd. (Investment Manager for UTI Mutual Fund) E-mail invest@uti.co.in, (CIN-U65991MH2002GOI137867). For more information, please contact the nearest UTI Financial Centre or your AMFI/NISM certified UTI Mutual

Fund Independent Financial Advisor, for a copy of Statement of Additional Information, Scheme Information Document and Key Information Memorandum cum Application Form. UTI-SIP is only an investment approach applied to various equity, debt and balanced schemes of UTI Mutua Fund (UTI MF) and is not the name of a scheme / plan of UTI MF

Mutual Fund investments are subject to market risks, read all scheme related documents carefully.

NORTH WESTERN RAILWAY E-Tender Notice

Open E-tender invited by Dy.CSTE/

Project NWR, Jodhpur for and or behalf of the President of India for S&T work. Details as below. 1. Name o work : Part supply of material installation, wiring, testing and commissioning in connection with Provision of UFSBI with HASSDAC in lieu of Block proving by axle counter in Luni-Samdari-Munabac section of Jodhpur division of NW Railway. (21 block station), 2 Estimated cost of the work: Rs. 40329327/-, 3. Address of the NIT Issuing office : Dy. CSTE/Project NWR, DRM Office, Harish Joshi Marg, Jodhpur, 4. Earnest money to be deposited: Rs. 351650/-, 5. Date & time for submission of E-ternder and opening of tender: 24.10.2017 Upto 15:00 Hrs through E-tendering online submission on IREPS, Tender will be opened at 15:00 Hrs., 6 Website particulars, where complete details of tender can be seen and participated www.ireps.gov.in, Note: This is a E-Tender, so tenderer can participat through e-tendering process only on mentioned website., 7. Minimum eligibility: As per tender document. 860-IN/17

ontact help line no. 182 for railway security complaints.

Three reality shows figure in the top 5 most watched TV programmes; KBC tops the

Reality hooks the

urban viewer

charts but draws flak on social media

We understand your world

HDFC Bank Limited

Regd. Office: HDFC Bank House, Senapati Bapat Marg, Lower Parel (West), Mumbai 400 013 [Corporate Identification Number-L65920MH1994PLC080618] [e-mail: shareholder.grievances@hdfcbank.com] [Website: www.hdfcbank.com] [Tel: +91-022-2498 8484, Extn: 3621 & 3463, Fax: +91-022-24965235]

Notice is hereby given that a meeting of Board of Directors of HDFC Bank Limited will be held on Tuesday, 24th October, 2017 to inter-alia consider the financial results for the second quarter (unaudited) and half year (audited) ending 30th September, 2017.

This intimation is also available on the website of the National Stock Exchange of India Limited at https://www.nseindia.com/live market/ dynaContent/live_watch/get_quote/GetQuote.jsp?symbol=HDFCBA NK&illiquid=0&smeFlag=0&itpFlag=0 and on BSE Limited at http:// www.bseindia.com/corporates/anndet_new.aspx?newsid=53dbf356c76a-405e-9153-0bbbc67558fd. It would also be made available on the website of the Bank at www.hdfcbank.com.

For HDFC Bank Limited

Mumbai, 18th September, 2017

GOKAK

GOKAK TEXTILES LIMITED

CIN: L17116KA2006PLC038839 Regd. Office: #1, 2nd Floor, 12th Cross Ideal Homes, Near Jayanna Circle, Rajarajeshwar

Nagar, Bengaluru, Karnataka 560098 Tel: +91 80 29744077/29744078

Website: www.gokakmills.com

NOTICE OF CHANGE IN

AUDITORIUM OF 11[™] ANNUAL GENERAL MEETING (AGM).

In continuation to the AGM Notice dated Augus 29, 2017 and the newspaper publication dated

September 4, 2017 we wish to inform you that

the 11th AGM of the Company which was to be neld at KRG Hall, Bharatiya Vidya Bhavan, Race Course Road, Bengaluru – 560 001 on

Fuesday, September 26, 2017 at 3.00 p.m., due

Course Road, Bengaluru - 560 001 on the

on the same floor.
For GOKAK TEXTILES LIMITED Sd\.

Rakesh M. Nanwan Company Secretary & Compliance Officer Place: Bengaluru Date : September 18, 2017

NOTICE

IN THE HIGH COURT OF

JUDICATURE AT MADRAS

(Ordinary Original Civil Jurisdiction) Application No.378 of 2017

n the matter of Arbitration & Conciliation Act, 1996

And In the matter of Disputes between

M/s. Cholamandalam Investment and

Finance Company Ltd. and

Mr. Bhaskar Vamanrao.

Arising under Loan Agreement No.XVFPNGR00001345132 Dated 22.01.2015.

M/s. Cholamandalam Investment and Financ

Dare House', No.2, N.S.C. Bose Road,

Represented by its Authorised Signatory

Mr. Bhaskar Vamanrao Shrirao

Th - Karanja Ghadage, Dist Wardha, Maharashtra - 442 203

Mr. Bhaskar Vamanrao Shrirao

Th - Karanja Ghadage, Dist Wardha, Maharashtra - 442 203

The above application is posted on **09.10.2017** a 0.30 A.M. before the Hon'ble Master, High Court

Madras for your appearance. Please take notice and

appear on that date either in person or through you

M/s. D. PRADEEP KUMAR Counsel for Applicant

MRF LIMITED

Website: www.mrftvres.com

NOTICE TO EQUITY SHAREHOLDERS

Fransfer of Equity shares of the Company to the

DEMAT Account of Investor Education

and Protection Fund (IEPF)Authority

NOTICE is hereby given that pursuant to the provisions of the Companies Act, 2013 read with Investo Education and Protection Fund Authority (Accounting

Audit, Transfer and Refund) Rules, 2016 notified by the

Ministry of Corporate Affairs and subsequen amendment notified on 28th February 2017, every

Company has to transfer the shares, in respect of

which the dividend(s) remain unpaid or unclaimed for a period of seven consecutive years to the Investo Education And Protection Fund (IEPF) – IEPF

Education And Protection Fund (IEPF) – IEPF Suspense Account established by the Central Government. Accordingly, the shares, wherein the dividend(s) remain unpaid for a period of seven consecutive years will be transferred to IEPF Suspense Account, if the same is not claimed by the

shareholder on or before 15th November, 2017or such other date as may be extended by the Company

(pursuant to any clarification/amendment issued by MCAinthe regard).

In compliance with the said Rules, the Company ha sent individual notices through Registered Post to the concerned shareholders whose shares are liable to be transferred to the Demat Account of the IEPF Authority.

The Company has uploaded details of sucleshareholders and shares due for transfer to IEPI

Account on its website (www.mrftyres.com/Investo

The concerned shareholders may further note that the

details uploaded by the Company on its website should be regarded and shall be deemed adequate notice in

espect of dematerialize and transfer the shares t Demat Account of the IEPF Authority by the compan for the purpose of transfer of shares to IEPF Account pursuant to the IEPF Rules.

n case no valid claim in respect of such equity shares s received from the shareholders by 15th November

2017, the Company shall, with a view to complying with the requirements set out in the Rules, dematerialize and transfer the shares to Demat Account of the IEPF

Authority by way of corporate action as per the procedure stipulated under the IEPF Rules. Please note that no claim shall lie against the Company in respect of unclaimed dividend amount and shares

ransferred to IEPF Authority pursuant to the said

Please note that upon transfer, the concerned shareholder can claim both, unclaimed dividend amount and the shares from the IEPF Authority by making application in Form-IEPF-5 online and sending

the physical copy of the same, duly signed (as per the specimen signature recorded with the Company)

along with the requisite documents enumerated in the

Form IEPF-5 to the Company at its registered office for verification of claim. The Company shall send verification report to IEPF Authority for refund of the

inclaimed dividend amount and transfer of the share

In case the shareholders have any queries in this regard, they may contact MRF Limited, Secretarial Department, No. 114, Greams Road, Chennai 600 006, Tel.:044-28292777, Fax: 91-44 28295087,

Email:mrfshare@mrfmail.com, Website

: 18th September, 2017 Company Secretary

RAVI MANNATH

back to the credit of the shareholder.

CIN:L25111TN1960PLC004306 Office: No. 114, Greams Road, Chennai 600 006 Tel.:044-28292777,Fax: 91-44-28295087

S/o.Vamanrao Shrirao

98. Ward No.2. At - Pardi

98, Ward No.2, At - Pardi,

Company Limited,

The changed auditorium is in the same prem

same day,date and time.

Sanjay Dongre Executive Vice President (Legal) & Company Secretary

STEEL AUTHORITY OF INDIA LIMITED **ALLOY STEELS PLANT**

Tender Extension Notice Ref. no. P/202891042

Tenders are invited by SAIL/ASP as per the following:-1. Tender Enquiry No. P/202891042 dated: 29/08/2017 for 19000 Nos Lollypop Sampler. Last date for Tender submission: 12.30 PM on 22/09/2017.

Date & Time of Tender Opening: 2.30 PM on 22/09/2017. The Tender details can be downloaded from our website www.sailtenders.co.in for Plant - "Alloy Steels Plant". **Heads of Materials Management**

Registered Office: Ispat Bhawan, Lodi Road, New Delhi 110 003

There's a little bit of SAIL in everybody's life



DREDGING CORPORATION OF INDIA LIMITED

dt. 13/09/2017

URVI MALVANIA

Mumbai, 18 September

fter the relatively weak

showing of Big Boss 10, the buzz among televi-

sion networks was that Indian

audiences were finally tiring of

their obsession with reality

shows. The ratings for the

recent crop of reality shows

seem to challenge that view, as three shows figure in the top five (urban) and one in

the top five (urban plus rural) most watched television pro-

grammes. Raj Nayak, COO at

Viacom 18 says, "While other channels did reality shows on

and off, now everyone has

upped the ante on this genre."

eveballs in the television

watching universe, there is an

increasing fallout of these

shows on the digital space too.

Kaun Banega Crorepati (KBC),

for instance is raising the heat

on social media as it has riled

up a large section of viewers

with the quality and tone of its

questions. Reality show view-

ers also throng the digital

spaces to get behind the scenes

of their favourite shows, actors

and extra footage. Navak says

that Colors has been produc-

ing at least one reality show

every quarter thereby fulfilling

the expectations of our GEC

audience. "We have been con-

sistent over the last seven

For Sony Entertainment

Television (SET), the flagship

Hindi general entertainment

channel (GEC) from Sony

Pictures Network India (SPN),

KBC has been a shot in the

arm. Launched in August, it

has managed to keep the chan-

the charts at a time when it has

lost popular shows. It has had

to pull out one of its prime time

fiction shows and temporarily

suspend its popular comedy

show, KBC helped fill the gap-

ing holes in its viewership cal-

endar and also keep advertisers

in exotic Spain. And Amul Sa re ga ma pa Little Champs has

For Colors, the show Fear

years," he adds.

Even as reality shows grab

TENDER NOTICE NO. GMP-II/TECH/DRAQ/PLC/01/2017-18

I) Online Tenders are invited from reputed Manufacturers for Design Supply, Installation and Commissioning of PLC systems for Port side winch & Stbd side winch in place of presently fitted B&R automation PLC system onboard DCI Dredge AQRS at Paradip.

2) Interested manufacturers may obtain tender documents by download from our DCI website www.eprocure.gov.in OR www.eprocure.gov.in OR <a href="www.eproc HEAD OF DEPARTMENT (DIV) - II

DCIL FOR BUILDING SEAWAYS

MUTUALFUNDS



Haq, ek behtar zindagi ka.

NOTICE

UTI FIXED TERM INCOME FUND - SERIES XXVII - IX (1160 DAYS)

NFO opens on	Tuesday, September 19, 2017		
NFO closes on	Wednesday, September 20, 2017		
Date of allotment	Thursday, September 21, 2017		
Maturity date	Tuesday, November 24, 2020		
During the New Fund Offer, the units of the scheme will be sold at the face value of ₹10/- per unit.			

September 18, 2017 Toll Free No.: 1800 22 1230 Website: www.utimf.com

For Existing Registered Investors



Type ESOA to 5607090 to request for Account Statement.*



Type BAL <Folio no> to 5607090 to know your Folio Balance.*

The time to invest now is through - UTI SIP

REGISTERED OFFICE: UTI Tower, 'Gn' Block, Bandra Kurla Complex, Bandra (E), Mumbai - 400051. Phone: 022 – 66786666. UTI Asset Management Company Ltd. (Investment Manager for UTI Mutual Fund) E-mail invest@uti.co.in, (CIN-U65991MH2002GOI137867).

For more information, please contact the nearest UTI Financial Centre or your AMFI/NISM certified UTI Mutual Fund Independent Financial Advisor, for a copy of Statement of Additional Information, Scheme Information Document and Key Information Memorandum cum Application Form.

UTI-SIP is only an investment approach applied to various equity, debt and balanced schemes of UTI Mutual Fund (UTI MF) and is not the name of a scheme / plan of UTI MF.

Mutual Fund investments are subject to market risks, read all scheme related documents carefully.

BELDECO

ELDECO HOUSING AND INDUSTRIES LIMITED Regd. Off.: Shop No. S-16, Second Floor, Eldeco Station 1, Site No. 1, Sector 12, Faridabad, Haryana-121007; CIN: L45202HR1985PLC044265; Phone: 0522-4039999; Fax: 0522-4039900; Email id: eldeco@eldecohousing.co.in; Website: www.eldecogroup.com CORRIGENDUM

With reference to the Notice published in Business Standard (English and Hindi) on 05.09.2017 in respect of 32nd Annual General Meeting of the Company, it is to be noted that at the time of printing of the final version of the Annual Report 2016-17, a typographical printing error has inadvertently happened on Page no. 43 wherein in the last column of the Table depicting the attendance at the Audit Committee Meeting against the name of Mr. S.K.Garg and Mr. Ranjit Khattar, 6 instead of 1 and 2 instead of 7 respectively has been printed. The Corrected Table is as below:

Name of the Director	Category	No of Audit Committee Meeting	Attendance at the Audit Committee Meeting
Mr. Anil Tiwari	Chairman Independent Director	7	7
Mr. S K Garg	Member Executive Promoter	7	1
Mr. Ranjit Khattar	Member Independent Director	7	7

This corrigendum should be read in continuation of and in conjunction with the said Annual Report and all the other items shall remain unchanged The corrected version of the Annual Report 2016-17 has been uploaded on the Company's website mentioned above. By the order of the Board

For Eldeco Housing and Industries Limited

Place: Lucknow Dated: 18.09.2017

Chandni Vii Company Secretary



CIN: L24246MH2000PLC129806 Regd. Office: Godrej One, 4th Floor Pirojshanagar, Eastern Express Highway, Vikhroli East, Mumbai 400 079. Tele No(s): 25194359 / 25195427 Email: investor.relations@godrejcp.com

NOTICE is hereby given that the following share certificate(s) is/are stated to be lost nisplaced/ stolen and the registered holder(s) thereof / claimant(s) thereto has/hav applied to the Company for issue of duplicate share certificate(s):

Folio Number	Name of the Shareholder	No. of Shares of Face Value Re 1/-	Distinctive Nos.		Old Cert no.
0109180	ANJU SHARMA MEENU SHARMA	120	064206117	064206236	0526095
S006427	SANJAY DANG	60	070338109	070338168	0554323
0030441	MAHABIR PRASAD AGARWAL	60	062503341	062503400	0511077
0053593	JASUMATI CHANPAKLAL SHAH	300		063033164	
	HITESH CHAMPAKLAL SHAH		025879453	025879572	0570630
0006274	PATEL BHUPENDRA PARSHOTTAMDAS PATEL ASHOK PARSHOTTAMDAS	60	060572541	060572600	0502693
B002813	BIMLA SHARMA	120	067775037	067775156	0535131
0008126	LAXMIDAS JADHAVJI CHANDAN VIMLA LAXMIDAS CHANDAN	600	060744941	060745540	0503453
K003669	KALPANA UMESH PARIKH UMESH RAMANLAL PARIKH	88	068764197	068764284	0542186
S009838	SMITA SHAILESH PARIKH SHAILESH RAMANLAL PARIKH	120	070408293	070408412	0554994
S013961	SUBODH S MANIRI	28	070524349	070524376	0556287
Z000245	ZORAWAR INDER SINGH KALRA	120	071301189	071302388	0561527

In case any person has any claims in respect of the said shares/any objection(s) for the ssuance of duplicate certificate(s) in favor of the above stated applicant(s) he/she/thev should lodge each claim or objection within 15 days of the date of publication of this notice f within 15 days from the date hereof no claim is received by the company in respect of the said certificate, duplicate certificates will be issued. The public is hereby cautioned agains ealing in any way with the above-mentioned certificates.

Place: Mumbai

For Godrej Consumer Products Limited, V Srinivasan

ACROSS

- Not in favour of bait being
- 5 A pinned on decoration (6)
- 10 Short of members to equip?
- Not so (7)
- the world (7)
- silver in prison (5)
- 14 Doubts about bookings? (12)

- 13 Jeremy finds the mood of
- hard rock (9)
- 18 Forgetting ecstatic feeling,

Very easy: ★ # 2318

Solution tomorrow

HOW TO PLAY Fill in the grid so that every row, every column and every 3x3 box contains the digits 1 to 9

SOLUTION TO #2317 9 7 2 4 3 6 8 1 5 6 8 2 7 2 5 1 9 3 6 1 8 5 7 4 2 6 7 3 1 9

ket male and female audiences EVP and business head, SET However, the return of

Amitabh Bachchan anchored KBC, the game show, which was brought back to television after a break of three years seems to have helped the channel. He has had the audiences hooked with his banter with participants. But while the ratings have soared on TV, audience reaction on social rage of tweets have called out the host and title sponsor of the show, Jio, for its biased questioning that glorifies the prime minister and present government's policies. While many believe that this is par for the TRP course, a few think it will hurt the show, its host and the network in the long According to a report by popular comedy chat show run as it destroys the credibil-

8 The snore is most disturbing,

9 Basis of all-round dramatic

exaggerated display (9)

player in mock battle (3-5)

17 "The ____ came down like the

20 Laundress, perhaps, used to

22 A very small bone familiar to

wolf on the fold" (Byron) (8)

experience? (9,5)

15 Chatter is excited in this

16 Stirs up rage with warm

19 Blue flower? (6)

be female (6)

SOLUTION TO #2835

the blacksmith (5)

lady!(8)

2836

10P 5 SHOWS				
Rank	Channel Name	Programme Impr	essions* (000s)	
1	SonyTV	Kaun Banega Crorepati	6,798	
2	Colors	Fear Factor Khatron Ke		
		Khiladi Pain In Spain	6,700	
3	ZeeTV	Kumkum Bhagya	6,399	
4	Sony SAB	Taarak Mehta Ka Ooltah Chashmah	6,129	
5	ZeeTV	Amul Sa Re Ga Ma Pa Little Champs	6,011	
HSM (Urban): NCCS All: Prime Time (1800–2330 hrs): 2+ Individuals, Note: Ratings are				

non gordan, incoani: rinne nine (1800–2330 Nrs): 24 Individuals, Note: Rating for week 36, Saturday, September 2 September 8 2017, top programme ranking is based on average rating across all original airings in the week

been among Zee TV's staple favourites for a while now. hooking audiences with its talent hunt format and celebrity judges. Nayak says, "The challenge with format shows are we need to keep reinventing nel from completely falling off every season. This year the combination of Rohit Shetty along with differentiated stunts and a new location like Spain has helped in giving KKK a big boost."

hosts since the first season which aired in 2008. While some like Akshav Kumar (season 1, 2 and 4) returned for Factor: Khatron ke Khiladi multiple seasons, others like (KKK) is in its eighth season Priyanka Chopra and Arjun and many believe that apart Kapoor (season 3 and 7 respecfrom its regular adventuretively) hosted the show for one thrills promise, the show has season each. This is Shetty's third outing. gained because of it being shot

BARC India on the urban mar- (The Kapil Sharma Show) ity of the format.

in the 22-40 age group form the biggest chunk of viewership in the prime and late prime time slots on television. This is when reality shows are aired. Among urban viewers, the report said, maximum viewership is garnered by the GECs during prime time. This is what pushes networks to charge high ad rates for prime time slots on their GECs and thereby it Colors has had different makes it doubly important to media has been mixed. A barget the programming mix right for the given time slots.

For SET, this was proving to be an issue when one of its weekday prime time fiction shows, Pehredar Piya Ki, found itself out in the cold following public outrage over its storyline. Around the same time, the channel had to stop airing its

because it says the man helming the show, Kapil Sharma took ill, causing production of fresh episodes to halt, and forcing the channel to air re-runs of the show in that time slot instead. The show is set to return once Sharma is back on his feet, but uncertainty around its future continues. "Kapil has taken a break

L to R: Amitabh Bachchan's KBC,

the list of most watched shows

Fear Factor and Lil Champs are on

due to his deteriorating health. Once he is physically fit, the show will be back. We have multiple shows as a back-up in both reality/comedy space as well as big ticket fiction shows, but we are hoping to get Kapil fit soonest," says Danish Khan

THE BS CROSSWORD

used, so show scorn for it (8)

6

- 11 In imagination, goes round

BS SUDOKU

9

12 Gulliver trades an organ for

4

9

9

6

6

4

achieve cracker night celebrity (3,6) 23 Expression of joy coming from Australasia (3-2)

having retired? (6-6)

21 How fey UK wags could

- 24 Holder of the post on the way
- (4,3)
- 25 Navigational aid, from one end of the alphabet to the other,I'm unrightfully hurt
- about! (7) 26 He quite reformed Arnold (6) 27 Blokes curse at what they
- have to put on (8)

DOWN

- Get yourself a new outfit, having a little cash (6)
- ... that is to say, with many upset about the last half century (6) Holly, for instance, is
- constantly jealous (9)
- So seen as dormant, volcano brings no fresh inspiration (7.7)6 They resort to debauchery
- and rouse agitation (5)
- Conventional Greek church (8)

WEATHER TODAY'S FORECAST Max/min temperatures in 0

AhmedabadSunny 36/26 AizawlThundery 24/19 BengaluruPartly cloudy 27/19 BhopalPartly cloudy 32/24 Bhubaneswar Rain 30/26 ChandigarhSunny 34/24 ChennaiPartly cloudy 35/27 DelhiPartly cloudy 36/26 GuwahatiThundery 31/26 HyderabadPartly cloudy 29/23Rain IndorePartly cloudy 32/23Rain 29/24 KolkataThundery 32/26 LucknowThundery 33/27 MangalorePartly cloudy 28/24 SrinagarSunny 29/15 SuratThundery 32/27

Chief Financial Officer & Company Secretary Date: 18/9/2017

8 2 8 3 6 3 5 9

4

9 7 6 8 3 1 2 4 5 5 9 4 7 6 8 1 3 2

PuneThundery ..Rain

GOKAK

ಗೋಕಾಕ ಟೆಕ್ಟ್ಟ್ಫ್ ಅಮಿಟೆಡ್

CIN L17116KA2006PLC038839

ಹೊಂದಾಯಿತ ಕಟೇರಿ; ನಂ.1, 2ನೇ ಮಹಡಿ, 12ನೇ ಅದ್ದರಸ್ತೆ, ಐಡಿಯಲ್ ಹೋಮ್ಡ್, ಜಯಣ್ಣ ವೃತ್ತದ ಬಳಿ, ರಾಜರಾಜೇಶ್ವರ ನಗರ, ಬೆಂಗಳೂರು – 560098 ಪೋರ್ಸ್ +9180 39744077 / 78,

ಪ್ರೀಸ್: +91 80 39744077 / 78. ವೆಬ್ಸ್ಟ್ ಟ್: www.gokakmills.com

ា । ನೇ ವಾರ್ಷಿಕ ಸಾಮಾನ್ಯ ಸಭೆ, ಅ–ಮತದಾನ ಮಾಹಿತಿ ಮತ್ತು ಬುಕ್ ಕ್ಲೋಸರ್ ಪ್ರಕಟಣೆ

ಈ ಪ್ರಕಟಣೆಯ ಮೂಲಕ ತಿಳಿಸುವುದು ವಿನೆಂದರೆ:

- 1. ಆಗಸ್ಟ್ 29, 2017 ರಂದು ಹೊರಡಿಸಿದ (1ನೇ ವಾರ್ಷಿಕ ರಾಮಾನ್ಯ ನಭೆಯ (11ನೇ ಎಡಿಎಮ್) ಪ್ರಕಟಣೆಯಲ್ಲಿ ನಿಗಡಿಸಡಿಸಲಾದ ಸಾಧಾರಣ ಮತ್ತು ನಿಶೇಷ ವ್ಯಾಪಾರ ವಹಿವಾಟುಗಳನ್ನು ಚರ್ಚಿಸಲು, ಸೆಪ್ಟಂಬರ್ 26, 2017 ರಂದು ಮಂಗಳವಾರ ಮಧ್ಯಾಹ್ವ 3.00 ಗಂಟೆಗೆ, ಕೆಆರ್ ಬಿಹಾಲ್, ಭಾರತೀಯ ವಿದ್ಯಾಭವನ, ರೇಶ್ ಕೋರ್ಸ್ ರಸ್ತೆ, ಬೆಂಗಳೂರು - 560001 ವಿಳಾಸದಲ್ಲಿ ವಾರ್ಷಿಕ ಸಾಮಾನ್ಯ ಸಭೆ ವಿರ್ಪಡಿಸಲಾಗಿದೆ.
- 2. ತಿಳಿಸಿದ ನೋಟಿಡ್ ನೊಂದಿಗೆ ಫ್ಯಾಕ್ಟಿ ಫಾರ್ಮ್, ಅಬೆಂಡನ್ಡ್ ಸ್ಟಿಫ್ ಮತ್ತು ಡೈರಕ್ಷರ್ ಅಫೀಟರ್ಸ್, ಸಾಂಸ್ಪಿಕ ಆಡಳಿತದ ವರದಿ, ಆಕ್ಟ ಪರಿಶೋಧಕರ ವರದಿಗಳನ್ನು ಒಳಗೊಂಡಿರುವ 2016-17 ರ ಆರ್ಥಿಕ ವರ್ಷದ ಕಂಪನಿಯ ವಾರ್ಸಿಕ ವರದಿ ಮತ್ತು ಅಡಿಟೆಡ್ ಪೈನಾನಿಯಲ್ ಸ್ಟೆಟ್ ಮೇಟ್ ಗಳನ್ನು ಸದಸ್ಯರಿಗೆ ಅವರ ನೋಡಾಯಿತ ವೀಸಸ್ಟ್ ಸೆಪ್ಟಂಬರ್ 1, 2017 ರಂದು ಭಟಕವಾಗಿ ರವಾನಿಸಲಾಗುತ್ತಿದೆ. ಸದರಿ ಪ್ರಕಟಣೆ ಪಡಿಗಳನ್ನು ಬಳಸಿಕೊಂಡು ಸೆಪ್ಟಂಬರ್ 2 2017 ರಂದು ಇಮೇಲ್ ಮೂಲಕ ರವಾನಿಸಲಾಗುತ್ತಿದೆ. ಸದರಿ ಪ್ರಕಟಣೆ ಮತ್ತು/ಅಥವಾ ವಾರ್ಷಿಕ ವರದಿಯು ಕರಡು ಪ್ರತಿಯನ್ನು ಪಡೆಯಬಡುಸುವ ಯಾವುದೇ ಸದಸ್ಯರು, secretarial@gokakmills.com ವಿಳಾಸಕ್ಷಿ ತಮ್ಮ ಮನವಿ ಸಲ್ಲಿಸಬಹುದು ಅಥವಾ ಕಂಪನಿಯ ನೊಂದಾಯಿತ ಕಚೇರಿಯಲ್ಲಿರುವ ಕಂಪನಿ ಕಾರ್ಯದರ್ಜಿ ಇವರಗೆ ಜೆತ್ತ ಬಿತೆಯಬಹುದು. ವಾರ್ಸಿಕ ವರದಿಯ ಕಂಪನಿಯ ಮೇರ್ನಾಗುತ್ತಿಟ್ www.gokakmills.com ಮತ್ತು ಸ್ವಾಪನಲ್ ಸಕ್ಕೂರಿಟಿಡ್ ಜೆಪಾಸಿಟರಿಲಿಮಿಟೆಡ್ (ಎಸ್ಎಸ್ ಡಿಎಲ್) ಜವರ https://www.evoting.nsdl.com ವೆಲ್ ಸೈಟ್ ಪಲ್ಲಿ ಕೂಡ ಬಬ್ಬವಿಮತ್ತದೆ.
- 3. ಕಂಪನಿಗಳ ಕಾಯ್ದೆ, 2013 ರ ಸೆಕ್ಕನ್ 108 ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಅನ್ನಯ, ಭೌತಿಕ ಅಥವಾ ಡಿಮಟೇರಿಯಲ್ಟೆಸ್ಟ್ ಮಾರದಲ್ಲಿ ಪೇರುಗಳನ್ನು ಹೊಂದಿರುವ ಸದಸ್ಯರುಗಳಿಗೆ, ಕಟ್ ಅಫ್ ಡೇಟ್ (ಇ-ಮತದಾನ ರೆಕಾರ್ಡ್ ದಿನಾಂಕ) ಸೆಪ್ಟಂಬರ್ 19, 2017 ರಂತೆ, ನ್ಯಾಪನಲ್ ಸೆಕ್ಕೂರಿಟೀಸ್ ಡೆಹಾಸಿಟರಿ ಲಿಮಿಟೆಡ್ (ಎಸ್ಎಸ್ಡ್ ಡಿಎಲ್) ಇವರ ವಿಮೃದ್ಧಾನ ಮತದಾನ ವ್ಯವಕ್ಷೆಯ ಮೂಲಕ 11ನೇ ಸಾಮಾನ್ಯ ಸಭೆಯ ಪ್ರಕಟನೆಯಲ್ಲಿ ನಿಗದಿನಡಿಸಲಾದ ಸಾಧಾರಣ ಮತ್ತು ನಿಶೇಷ ವ್ಯಾಪಾರ ವಹಿವಾಟಿಗೆ ವಿದ್ಯುಗ್ಗಾನ ಪ್ರವಸ್ತೆ ಮುಖಾಂತರ ತಮ್ಮ ಮತ ನೀಡುವಣೆಲಭ್ಯ ಒಡಗಡಲಾಗಿದೆ.

ಎಲ್ಫಾ ಸದಸ್ಯರಿಗೆ ಈ ಮೂಲಕ ತಿಳಿಸುವುದು ಹಿನೆಂದರೆ:

- ಎ) 11ನೇ ಸಾಮಾನ್ಯ ಸಭಯ ಪ್ರಕಟಣೆಯಲ್ಲಿ ನಿಗದಿಪಡಿಸಲಾದ ಸಾಧಾರಣ ಮತ್ತು ವಿಶೇಷ ವ್ಯಾಪಾರ ಪಹಿವಾಟುಗಳನ್ನು ಎದ್ದು ನ್ಯಾನ ಮತ್ತವಾನದ ಮೂಲಕ ವೃವಹರಿಸಲಾಗುತ್ತದೆ;
- ಬ) 11ನೇ ಸಾಮಾನ್ಯ ಸಭೆಯಿ ಪ್ರಕಟಣೆಯನ್ನು ಪ್ರಕಟಿಸಿ ಪೂರ್ಣಗೊಳಿಸುವ ಅಂತಿಮ ದಿನಾಂಕ ಸೆಪ್ಟಂಬರ್ 2, 2017; ಮತ್ತುಅಮೇಲ್ ಮೂಲಕ ಕಳುಹಿಸಿದ ರೀನಾಂಕ ಸೆಪಂಬರ್ 2, 2017.
- ೬) ಇ-ಮತದಾನ ಅವಧಿಯು ಸೆಪ್ಟಂಬರ್ 23, 2017 ರಂದು ಬೆಳಗ್ಗೆ 9,00 ಗಂಟೆಯಿಂದ ಆರಂಭವಾಗುವುದು ಮತ್ತು ಸೆಪ್ಟಂಬರ್ 25, 2017 ರಂದು ಸಂಜಿ 5,00 ಗಂಟೆಗೆ ಕೊನೆಗೊಳ್ಳುತ್ತದೆ ಹಾಗೂ ಇದರ ನಂತರ ಮತನಾನಕ್ಕೆ ಅವಕಾಶ ಇರುವುದಿಲ್ಲ. ಸಮ್ಯಾರು ಇ-ಮತದಾನದ ಮೂಲಕ ಒಂದು ರರಾವಿನ ಮೇಲೆ ಮತನಾನ ಮಾಡಿದ ನಂತರ ಅದನ್ನು ಬದಲಾಯಿಸಲು ಸಾವೃಧಿರುವುದಿಲ್ಲ.
- ಡಿ) ಡಿಮೋಟ್ ಇ-ವೋಟಿಂಗ್ ಮೂಲಕ ಮಠ ಚಲಾಯಿಸುವ ಸದಸ್ಯರು ಸಹ 11 ನೇ ವಿಜಿಎಮ್ ದಲ್ಲಿ ಹಾಜರಾಗಬಹುದು ಆದರೆ11 ನೇ ಎಟಿಎಮ್ ನಲ್ಲಿ ಮತ್ತೆಮತ ಚಲಾಯಿಸಲು ಅರ್ಹರಾಗಿರುದನಿಲ್ಲ.
- 4. ಪ-ಮತರಾನ ಕುರಿತ ಪ್ರಕ್ರಿಯೆ ಮತ್ತು ವಿಧಾನ ಕುರಿತು ತಿಳಿಯಲಯನಾದ ಸದ್ಯಾರು, 11ನೇ ವಾರ್ಷಿಕ ಸಾಮಾನ್ಯ ಸಭೆಯ ಪ್ರಕಟಣೆಯಲ್ಲಿ ನೀಡಲಾದ ಸೂಚನೆಗಳನ್ನು ಮತ್ತು ಪರ್ವೇಪದೇ ಕೇಳಲಾದ ಪ್ರಕ್ರೆಗಳನ್ನು (ಎಪ್.ಏಕ್ಕೂ) ಹಾಗೂ https://www.evoting.nsdl.com ವೆಚ್.ಪೈಟ್ ಪಲ್ಲಿ ಬಿದ್ದವಿರುವ ರ-ಮತದಾನ ಬೀಕೆ ಮಾರ್ಗದರ್ಜಿಯನ್ನು ಪರಿಕೀಲಿಸಬಹುದು ಅಥವಾ ಶ್ರೀ. ರಾಜೀವ ರಂಜನ್, ಸಹಾಯಕ ವ್ಯವಸ್ಥಾಪಕರು ಅಥವಾ ಶ್ರೀ. ರಾಜೀವ ರಂಜನ್, ಸಹಾಯಕ ವ್ಯವಸ್ಥಾಪಕರು, ಎಪ್.ಏಸ್ಡ್ ಡಿಫಿಲ್, ಕನೇ ಮಹಡಿ, ಎ ಪಿಂಗ್, ಟ್ರೀಡ್ ವರ್ಲ್ಡ್, ಕಮಲಾ ಮಿಲ್ ಕಾಂಪಾಂಡ್, ಎಸ್.ಐ.ಮಾರ್ಗ, ಲೋಮ್ ಪರ್ಲೆಲ್, ಮುಂಬೈ 400 013, ಅಮೇಲ್ Rajivr@nsdl.co.in ಅಥವಾ pallavid@nsdl.co.in ಮತ್ತು evoting@nsdl.co.in ಇವರಿಗೆ ಸಂಪರ್ಕಿಸಬಹುದು ಅಥವಾ +91 22 2499 4738 ಅಥವಾ +91 22 2499 4545, ಪಲ್ಲರಹಿತ ಕಂಚ, 1800 22 2990 ಕರೆಮಾಡಬಹುದು.
- 5. ಕಂಪನಿಗಳ ಕಾಯ್ಕೆ, 2013 ರ ಸೆಕ್ಟನ್ 91 ಮತ್ತು ಸೆಬ (ಲಿಸ್ಟಂಗ್ ಅಭ್ಯಗಣದನ್ನ್ ಅಂಡ್ ಡಿಸ್ ಕ್ಲೋಸರ್ ರಿಟ್ಟ್ರಿರ್ ಮೆಂಟ್ಸ್), ರೆಗ್ಯೂ ಲೀಶನ್ನ್ 2015 ರ ರೆಗತ್ಯ ಲೀಶನ್ A2 ರಕ್ಷಯ ಮತ್ತು ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯ ಧ್ವತ್ತಿಯಲಿದೆ, ಕಂಪನಿಯ ಸಹಸ್ಯರ ನೊಂಡಣಿ ಮತ್ತು ಜೇರು ವರ್ಗಾವಣೆ ಪ್ರಸ್ತಕವು, ಬುಧವಾರ ಸೆಪ್ಟಂಬರ್ 20, 2017 ರಿಂದ ಮಂಗಳವಾರಸೆಪ್ಟಂಬರ್ 26ರ 2017 (ಎರಡೂ ದಿನಗಳು ಒಳಗೊಂಡಂತೆ) ರವರೆಗೆ ಸ್ಥಗತಾಗೊಂಡಿರುತ್ತದೆ.

ಗೋಕಾಕ ಟೆಕ್ಟ್ ಟೈಲ್ಡ್ ಲಿಮಿಟೆಡ್ ಪರವಾಗಿ ಸಹಿ/- ರಾಕೇಶ ನೆನ್ನಾನಿ, ಕಂಪನಿ ಕಾರ್ಯದರ್ಶಿ

ಬೆಂಗಳೂರು, ಸೆಪ್ತಂಬರ್ 2,2017.

ವಿಜಯವಾಣಿ



GOKAK

ಗೋಕಾಕ್ ಟೆಕ್ಟ್ರ್ಯೆಲ್ಡ್ ಅಮಿಟೆಡ್

CIN: L17116KA2006PLC038839 ಹೋಂದಾಯಿತ ಕಚೇರಿ: #1, 2ನೆ: ಮದಡಿ, 12ನೇ ಕ್ರಾಸ್

ಐಡಿಯಲ್ ಹೋಮ್ಸ್, ಜರ್ಯಕ್ಷಾ ವೃತ್ತವ ಹತ್ತಿರ, ರಾಜ್ಯರಾಜ್ವೇತ್ತರಿ ನಗರ, ಬೆಂಗಳೂರು, ಕರ್ನಾಟಕ 560098.

ಟೇಲಿಪೊೇಸ್: +91 80 29744077/29744078 ವೆಚ್ ಸೈಟ್: www.gokakmills.com ಇಮೇಲ್: secretarial@gokaktextiles.com

11ನೇ ವಾರ್ಷಿಕ ಸಾಮಾನ್ಯ ಸಭೆಯ (ಎಜಿಎಮ್) ಸಭಾಂಗಣದ ಬದಲಾವಣೆಯ ನೋಟೀಸ್

ಎಡೆಎಮ್ ನೋಟೀಸ್ ದಿನಾಂಕ ಅಗಸ್ 29, 2017 ಮತ್ತು ವ್ಯತ್ತನಕ್ಕಿಕೆ ಪ್ರಕಟಣೆ ದಿ. ಸೆಪ್ಟಂಬರ್ 4, 2017 ಇದರ ಮೊಂದುವರಿಕೆಯಂತೆ ನಾವು ನಿಮಗೆ ತಿಳಿಸಲು ಬಯಸುವುದೇನೆಂದರೆ, ಕಂಪನಿಯ 11 ನೇ ಎಡೆಎಮ್ ಅನ್ನು ಮಂಗಳವಾರ, ಸೆಪ್ಪಂಬರ್ 26, 2017 ರಂದು ಮಧ್ಯಾಹ್ನ 3.00 ಗಂಟೆಗೆ, ಕೆಆರ್ ಬಿ ಹಾಲ್, ಭಾರತೀಯ ವಿವ್ಯಾ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು - 560 001 ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು, ಆದರೆ ಅನಿವಾರ್ಯ ಪರಸ್ಥಿತಿಯ ಕಾರಣ ಸಭೆಯು ಖಂಡು ಹಾಲ್, ಭಾರತೀಯ ವಿವ್ಯಾ ಭವನ, ರೇಸ್ ಕೋರ್ನ್ ರಸ್ತೆ, ಬೆಂಗಳೂರು -560 001 ರಲ್ಲಿ ಅದೇ ದಿನ, ದಿನಾಂಕ ಮತ್ತು ಸಮಯದಲ್ಲಿ ನಡೆಯಲಿದೆ.

ಅದೇ ಆವರಣದಲ್ಲಿದೆ.

ಗೋಕಾಕ್ ಟೆಕ್ಸ್ಟ್ರ್ಫ್ನ್ನ್ ಲಿಮಿಟೆಡ್ ಪರವಾಗಿ ಸಹ/-

ರಾಕೇಶ್ ಎಮ್. ಸಸ್ಪಾಣಿ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ

ಸ್ಥಳ : ಬೆಂಗಳೂರು

ದಿಪಾಂಕ : ಸೆಪಂಬರ್ 18, 2017

Bengaluru

Page No. 5 Sep 19, 2017 Powered by: erelego.com